

ಸಿ.ಸಿ.ನಂ.: 1416/2025

ಪಿ.ಡಬ್ಲ್ಯೂ:1

(ಇಂದು ದಿನಾಂಕ: 26-02-2026 ರಂದು ಸತ್ಯ ಪ್ರತಿಜ್ಞೆಯ ಮೇರೆಗೆ ಪ್ರಮಾಣ ವಚನ ಬೋಧಿಸಲಾಯಿತು.)

ಪಾಟೀ ಸವಾಲು - ಆರೋಪಿ ಪರ ಶ್ರೀಮತಿ. ರಾಘವಿ ನಾಯ್ಕ ವಕೀಲರಿಂದ

1. ಈ ಪ್ರಕರಣದ ಸಾಲವನ್ನು ನೀಡುವ ಸಂದರ್ಭದಲ್ಲಿ ನಾನು ಫಿರ್ಯಾದಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ ಎಂದರೆ ಸರಿಯಲ್ಲ. ಆರೋಪಿತಳು ನಮ್ಮ ಫಿರ್ಯಾದಿ ಸಂಸ್ಥೆಗೆ ದಿನಾಂಕ: 28/02/2024 ರಂದು ಬಂದಿರುತ್ತಾರೆ. ಆರೋಪಿತಳು ಸದ್ರಿ ದಿನಾಕದಂದು ನಮ್ಮ ಫಿರ್ಯಾದಿ ಸಂಸ್ಥೆಗೆ ಸಾಲದ ಅರ್ಜಿ ಫಾರ್ಮನ್ನು ತೆಗೆದುಕೊಂಡು ಹೋಗಲು ಬಂದಿರುತ್ತಾರೆ. ನಮ್ಮ ಫಿರ್ಯಾದಿ ಸಂಸ್ಥೆಯಲ್ಲಿ ನಾವು ದಿನಕ್ಕೆ ಎಷ್ಟು ಸಾಲದ ಅರ್ಜಿಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವ ಬಗ್ಗೆ ಯಾವುದೇ ವಹಿಯನ್ನು ನಿರ್ವಹಿಸುವುದಿಲ್ಲ. ಸಾಲದ ಅರ್ಜಿಯನ್ನು ಸಾಲಗಾರರು ನಮ್ಮ ಬ್ಯಾಂಕಿಗೆ ತೆಗೆದುಕೊಂಡು ಹೋಗುತ್ತಾರೆ. ನಂತರ ಸಾಲದ ಅರ್ಜಿಗಳಿಗೆ ಜಾಮೀನುದಾರರ ಸಹಿ ಹಾಗೂ ಇನ್ನಿತರ ದಾಖಲಾತಿಗಳನ್ನು ಪಡೆದುಕೊಂಡು ಸಾಲದ ಅರ್ಜಿಯೊಂದಿಗೆ ನಮ್ಮ ಫಿರ್ಯಾದಿ ಸಂಸ್ಥೆಗೆ ಬರುತ್ತಾರೆ.

2. ಸಾಲವನ್ನು ನೀಡುವಾಗ ನಾವು ಸಾಲದ ಭದ್ರತೆಗಾಗಿ ಎರಡು ಜಾಮೀನುದಾರರು ಹಾಗೂ ಅವರ ಆಧಾರ ಕಾರ್ಡ್ ಹಾಗೂ ಭಾವಚಿತ್ರವನ್ನು ತೆಗೆದುಕೊಳ್ಳುತ್ತೇವೆ. ಈ ಎಲ್ಲಾ ದಾಖಲಾತಿಗಳನ್ನು ಅರ್ಜಿ ಫಾರ್ಮ್ ನೊಂದಿಗೆ ಸಾಲಗಾರರು ತಂದು ಕೊಡುತ್ತಾರೆ. ಸಾಕ್ಷಿಯು ಮುಂದುವರಿದು ಜಾಮೀನುದಾರರ ಆಧಾರ ಕಾರ್ಡ್‌ನ ನೆರಳಚ್ಚಿನ ಪ್ರತಿಯ ಮೇಲೆ ಅವರ ಸಹಿ

ಸಿ.ಸಿ.ನಂ.: 1416/2025

ಪಿ.ಡಬ್ಲ್ಯೂ.: 1

ಇರುತ್ತದೆ. ಆಧಾರ ಕಾರ್ಡನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಗುರುತುವಿಕೆಗಾಗಿ ಉಪಯೋಗಿಸುತ್ತೇವೆ ಎಂದರೆ ಸರಿ. ಸದ್ರಿ ಸಾಲಕ್ಕೆ ನಾನು ಜಬಾಬ್ದಾರರು ಎಂಬ ಬಗ್ಗೆ ಜಾಮೀನುದಾರರಿಂದ ಯಾವುದೇ ದಾಖಲಾತಿಯನ್ನು ಪಡೆದುಕೊಳ್ಳುವುದಿಲ್ಲ ಎಂದರೆ ಸರಿಯಲ್ಲ. ನಾವು ಸಾಲಗಾರರಿಂದ ಹಾಗೂ ಜಾಮೀನುದಾರರಿಂದ ಯಾವುದೇ ಚೆಕ್‌ಗಳನ್ನು ಪಡೆದುಕೊಳ್ಳುವುದಿಲ್ಲ.

3. ಆರೋಪಿತಳು ಸಾಲಗಾರ ಅರ್ಜಿಯನ್ನು ತೆಗೆದುಕೊಂಡು ಹೋದ ಅಂದಾಜು 8 ದಿನಗಳ ನಂತರ ಅಕೆಯು ವಾಪಸ್ಸು ತಂದು ನೀಡಿರುತ್ತಾರೆ. ಆರೋಪಿತಳು ನಮಗೆ ಸಾಲಕ್ಕಾಗಿ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀಡಿರುತ್ತಾಳೆ ಎಂದರೆ ಸರಿ. ನಾವು ನಂತರ ಸದ್ರಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿರುತ್ತೇವೆ ಎಂದರೆ ಸರಿ.

4. ಆರೋಪಿತಳು ಈ ಪ್ರಕರಣದ ಸಾಲವನ್ನು ವಯಕ್ತಿಕ ಉದ್ದೇಶಕ್ಕಾಗಿ ಪಡೆದುಕೊಂಡಿರುತ್ತಾಳೆ. ನಮ್ಮ ಫಿರ್ಯಾದಿ ಸಂಸ್ಥೆಯಲ್ಲಿ ವಿವಿಧ ಸಾಲಗಳಿಗೆ ವಿವಿಧ ರೀತಿಯ ಬಡ್ಡಿಗಳು ಇವೆ. ವಯಕ್ತಿಕ ಸಾಲಕ್ಕಾಗಿ ನಾವು ಆರೋಪಿತರಿಂದ ಆಧಾರ ಕಾರ್ಡ್, ಪಾನ್ ಕಾರ್ಡ್ ಹಾಗೂ ಸಾಲಕ್ಕೆ ಬೇಕಾದಂತಹ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡಿರುತ್ತೇವೆ. 1 ಲಕ್ಷಕ್ಕಿಂತ ಹೆಚ್ಚಿನ ವಯಕ್ತಿಕ ಸಾಲವನ್ನು ಯಾವ ಬ್ಯಾಂಕಿನಲ್ಲಿ ನೀಡುವುದಿಲ್ಲ ಎಂದರೆ ಸಾಕ್ಷಿಯು ಬೇರೆ ಬ್ಯಾಂಕಿನ ಕುರಿತಾಗಿ ನನಗೆ ತಿಳಿದಿಲ್ಲ. ಆದರೆ ನಮ್ಮ ಫಿರ್ಯಾದಿ ಸಂಸ್ಥೆಯಲ್ಲಿ ನೀಡುತ್ತೇವೆ ಎಂದು ನುಡಿಯುತ್ತಾರೆ.

ಸಿ.ಸಿ.ನಂ.: 1416/2025

ಪಿ.ಡಬ್ಲ್ಯೂ.:1

5. ವಯಕ್ತಿಕ ಸಾಲವನ್ನು ಕೇವಲ 75 ಸಾವಿರ ದವರೆಗೆ ಮಾತ್ರ ನೀಡುತ್ತಾರೆ ಎಂದರೆ ಸರಿಯಲ್ಲ. ಈ ಪ್ರಕರಣದ ಸಾಲವನ್ನು ನಮ್ಮ ಕೇಂದ್ರ ಕಛೇರಿಯಿಂದ ಮಂಜೂರಾಗಿರುತ್ತದೆ. ಕೇಂದ್ರ ಕಛೇರಿಯಲ್ಲಿ ಸಾಲ ಮಂಜೂರಾಗಬೇಕಾದರೆ ಆಡಳಿತ ಮಂಡಳಿಯ ಸಭೆ ನಡೆಯಬೇಕಾಗುತ್ತದೆ ಎಂದರೆ ಸರಿ. ನಮ್ಮ ಆಡಳಿತ ಮಂಡಳಿಯ ಸಭೆಯಲ್ಲಿ ಸಾಲಗಾರರಿಗೆ ಸಾಲವನ್ನು ನೀಡಬಹುದು ಎಂದು ಆಕೆಯು ನೀಡಿದ ದಾಖಲಾತಿಗಳ ಮೇಲೆ ಪುರಾವೆ ಆದರೆ ಮಾತ್ರ ಸಾಲವನ್ನು ನೀಡಬಹುದು ಎಂದರೆ ಸರಿ. ಆಡಳಿತ ಮಂಡಳಿಯ ಸಭೆಯಲ್ಲಿ ಸಾಲ ಮಂಜೂರಾಗಬೇಕಾದರೆ ಅಧ್ಯಕ್ಷರ ಹಾಗೂ ಪ್ರಧಾನ ವ್ಯವಸ್ಥಾಪಕರ ಸಹಿ ಇರಬೇಕಾಗುತ್ತದೆ.
6. ಆರೋಪಿತಳು ಈ ಸಾಲದ ಪೂರ್ವದಲ್ಲಿ ಸಾಲವನ್ನು ಪಡೆದುಕೊಂಡಿರುತ್ತಾಳೆ. ಸದ್ರಿ ಸಾಲವನ್ನು ಆಕೆಯು ಮರುಪಾವತಿ ಮಾಡಿರುತ್ತಾರೆ. ಆಕೆಯು ಹಳೇಯ ಸಾಲವನ್ನು ಮರು ಪಾವತಿ ಮಾಡಿದ ಕುರಿತಾಗಿ ದಾಖಲಾತಿಯನ್ನು ಹಾಜರುಪಡಿಸಿಲ್ಲ ಎಂದರೆ ಸಾಕ್ಷಿಯು ನಮ್ಮ ಬಳಿ ದಾಖಲಾತಿ ಇದ್ದು, ಸದ್ರಿ ದಾಖಲಾತಿ ಅವಶ್ಯ ಬಿದ್ದರೆ ಅದನ್ನು ಹಾಜರುಪಡಿಸುತ್ತೇನೆ ಎಂದು ನುಡಿಯುತ್ತಾರೆ.
7. ಸಾಮಾನ್ಯವಾಗಿ ನಮ್ಮ ಫಿರ್ಯಾದಿ ಸಂಸ್ಥೆಯಲ್ಲಿ ಯಾವುದೇ ನವೀಕರಣದ ಸಾಲ ಇರುವುದಿಲ್ಲ. ಆರೋಪಿತಳು ನಮ್ಮ ಫಿರ್ಯಾದಿ ಸಂಸ್ಥೆಯಲ್ಲಿ ಪ್ರ ಪ್ರಥಮ ಸಾಲವನ್ನು ಯಾವ ದಿನಾಂಕದಂದು ಮಾಡಿರುತ್ತಾರೆ ಎಂದು ನನಗೆ ನೆನಪಿಲ್ಲ. ಆಕೆಯ ಪ್ರಥಮ ಸಾಲವನ್ನು ನವೀಕರಣ ಮಾಡಿ ಆಕೆಯ ಸಾಲವನ್ನು 1 ಲಕ್ಷ ದವರೆಗೆ ತಂದು ಈ ಪ್ರಕರಣವನ್ನು ದಾಖಲು ಮಾಡಿದ್ದೇವೆ ಎಂದರೆ ಸರಿಯಲ್ಲ. ಆಕೆಯು ಸಾಲವನ್ನು ಮರು ಪಾವತಿ ಮಾಡಿದ್ದರೂ ಸಹ

ಆಕೆಯು ಪ್ರಥಮ ಸಾಲದಲ್ಲಿ ಮಾಡಿದ ದಾಖಲಾತಿಯನ್ನು ಉಪಯೋಗಿಸಿಕೊಂಡು ಈ ಪ್ರಕರಣವನ್ನು ದಾಖಲಿಸಿರುತ್ತೇವೆ ಎಂದರೆ ಸರಿಯಲ್ಲ.

8. ಈ ಪ್ರಕರಣದ ಜಾಮೀನುದಾರರಿಗೆ ಸಾಲ ಕಟ್ ಬಾಕಿಯಾದ ಕುರಿತಾಗಿ ನೋಟೀಸನ್ನು ನೀಡಿರುತ್ತೇನೆ. ಸದ್ರಿ ನೋಟೀಸನನ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದರೆ ಸಾಕ್ಷಿಯು ಅವಶ್ಯಕತೆ ಬಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ನುಡಿಯುತ್ತಾರೆ. ಎಲ್ಲಾ ದಾಖಲಾತಿಗಳನ್ನು ನಮ್ಮ ಫಿರ್ಯಾದಿ ಸಂಸ್ಥೆಯಲ್ಲಿ ಇಟ್ಟುಕೊಂಡು ಆರೋಪಿತಳ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲು ಮಾಡಿದ್ದೇನೆ ಎಂದರೆ ಸರಿಯಲ್ಲ, ಸದ್ರಿ ದಾಖಲಾತಿಗಳನ್ನು ಹಾಜರುಪಡಿಸಿದರೆ ಆರೋಪಿತಳು ಈ ಹಿಂದಿನ ಸಾಲವನ್ನು ಮರು ಪಾವತಿ ಮಾಡಿದ ಕುರಿತಾಗಿ ತಿಳಿಯುತ್ತಿತ್ತು ಎಂದರೆ ಸಾಕ್ಷಿಯು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಹಾಜರುಪಡಿಸಿರುತ್ತೇನೆ ಎಂದು ನುಡಿಯುತ್ತಾರೆ. ಈ ಹಿಂದಿನ ಸಾಲಕ್ಕೂ ಹಾಗೂ ಈ ಪ್ರಕರಣದ ಸಾಲಕ್ಕೂ ಸಂಬಂಧ ಇರುವುದಿಲ್ಲ ಎಂದರೆ ಸಾಕ್ಷಿಯು ಆಕೆಯು ಪ್ರಥಮ ಸಾಲ 50 ಸಾವಿರವನ್ನು ಪಡೆದುಕೊಂಡಿದ್ದು, ನಂತರದಲ್ಲಿ 1 ಲಕ್ಷ ಕ್ಕಾಗಿ ಅರ್ಜಿಯನ್ನು ನೀಡಿರುವುದರಿಂದ ನಾವು ಸಾಲವನ್ನು ಮಂಜೂರು ಮಾಡಿರುತ್ತೇವೆ ಎಂದು ನುಡಿಯುತ್ತಾರೆ. ಸಾಕ್ಷಿಯು ಮುಂದುವರಿದು ಹಳೇಯ ಸಾಲವನ್ನು ಸ್ವಲ್ಪ ಮಟ್ಟಿಗೆ ಮರು ಪಾವತಿ ಮಾಡಿರುವುದರಿಂದ ರಾೀ ಸಾಲವನ್ನು ಮಂಜೂರು ಮಾಡಿರುತ್ತೇವೆ ಎಂದು ನುಡಿಯುತ್ತಾರೆ. ರಾೀ ಪ್ರಕರಣದ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಆರೋಪಿತಳು ಅಕೆಯ ಹಳೇಯ ಸಾಲವನ್ನು ಮರು ಪಾವತಿ ಮಾಡಿರುತ್ತಾಳೆ.

ಸಿ.ಸಿ.ನಂ.: 1416/2025

ಪಿ.ಡಬ್ಲ್ಯೂ.: 1

(ಈ ಹಂತದಲ್ಲಿ ಆರೋಪಿ ಪರ ವಕೀಲರು ಮುಂದುವರೆದ ಪಾಟೀ ಸವಾಲಿಗೆ ಸಮಯಾವಕಾಶ ಕೋರಿದ್ದರಿಂದ ಸಮಯಾವಕಾಶ ನೀಡಲಾಯಿತು)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯಂತೆ ಬೆರಳ್ಜು ಮಾಡಿಸಲಾಯಿತು.)

ಓ.ಹೇ.ಕೇ. ಸರಿ ಇದೆ.

ಸಹಿ ಇದೆ.

ಹೆ.ಪ್ರ.ದ.ನ್ಯಾ.ದಂ. ಕುಮಟಾ